

ರಾಗಿಮುದ್ದೆ

-ಚ. ಹ. ರಘುನಾಥ

೧) ಸಂದರ್ಭಸೂಚಿಸಿ, ಸ್ವಾರಸ್ಯವನ್ನು ಬರೆಯಿರಿ:

ಅ)" ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷ"

ಆಯ್ದು: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ'ಯ ಉಪಸಂಪಾದಕ ಶ್ರೀಯುತ ಚ.ಹ.

ರಘುನಾಥ ಅವರು ಬರೆದಿರುವ 'ರಾಗಿಮುದ್ದೆ' ಎಂಬ ಪಾಠದಿಂದ ಆರಿಸಲಾಗಿದೆ.

ಸಂದರ್ಭ: ಮುದ್ದೆಯ ನೆನಪಿನೊಂದಿಗೆ ಬರುವ ಹಳ್ಳಿಯ ಜಿತ್ರವನ್ನು ಲೇಖಕರು ಕಟ್ಟಿಕೊಡುವ ಸಂದರ್ಭದಲ್ಲಿ, ಹೊಲದ ಬದಿ ಕುಳಿತ ಶ್ರಮಿಕರು ಹೊಲದೊಡತಿ ಬುಟ್ಟಿಯಲ್ಲಿ ಹೊತ್ತು ತಂದ ಮುದ್ದೆಗೆ ಸಾರನ್ನೋ, ಗೊಜ್ಜನ್ನೋ ತುಂಬಿಸಿಕೊಂಡು, ಎಡಗೈಯಲ್ಲಿ ಹಿಡಿದು ಬಲಗೈಯಿಂದ ತುತ್ತಗಳನ್ನು ತಿನ್ನುವುದನ್ನು ವಿವರಿಸಿದ್ದಾರೆ. ಕೈಯಲ್ಲಿ ಮುದ್ದೆ ಕರಗಿದಾಕ್ಷಣ ಮತ್ತೊಂದು ಮುದ್ದೆ ಅಂಗೈಯಲ್ಲಿ ಪ್ರತ್ಯಕ್ಷವಾಗುವುದಂತೆ. ದುಡಿದ ಜನರು ಮುದ್ದೆ ತಿಂದು ಶ್ರಮಪಡುವ, ಗಟ್ಟಿತನವನ್ನು ರೂಡಿಸಿಕೊಳ್ಳುವುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.

ಸ್ವಾರಸ್ಯ: ಹಳ್ಳಿಜನರು ದುಡಿಯುವ ಸಮಯದಲ್ಲಿ ಹೊಲದಲ್ಲಿ ಕುಳಿತು ಮುದ್ದೆ ತಿನ್ನುವ ಶೈಲಿಯನ್ನು ಇಲ್ಲಿ ವಿವರಿಸಲಾಗಿದೆ.

ಆ) "ಎಷ್ಟು ಜೋರಾಗಿ ಜಗ್ಗಿದರೂ ಚಿಮ್ಮತ್ತಿದುದು ದಾರದಷ್ಟೇ ದಪ್ಪದ ನೀರು."

ಆಯ್ದು: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ'ಯ ಉಪಸಂಪಾದಕ ಶ್ರೀಯುತ ಚ.ಹ.

ರಘುನಾಥ ಅವರು ಬರೆದಿರುವ 'ರಾಗಿಮುದ್ದೆ' ಎಂಬ ಪಾಠದಿಂದ ಆರಿಸಲಾದ ವಾಕ್ಯವಾಗಿದೆ.

ಸಂದರ್ಭ: ಲೇಖಕರು ತಮ್ಮಾರಿನ ಕರಿಯ ಎಂಬ ಬಲಭೀಮನೊಬ್ಬ ಬೋರ್ಡ್ ವೇಲ್ ಒತ್ತುತ್ತಿದ್ದ ರಭಸವನ್ನು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಉರಿನಲ್ಲಿದ್ದ ಬೋರ್ಡ್ ನೀರು ಪಾತಾಳಕ್ಕೆ ಹೊಗಿದ್ದದಿಂದ ಎಷ್ಟು ಜಗ್ಗಿದರೂ ಬೋರ್ಡ್ಲ್ಯಾಂದ ಚಿಮ್ಮತ್ತಿದುದು ದಾರದ ದಪ್ಪದಷ್ಟೇ ನೀರುಮಾತ್ರ ಎಂದಿದ್ದಾರೆ. ಅದನ್ನು ಒತ್ತಲು ಲೇಖಕರ ತಾಯಿ ಮತ್ತಿತರು ಕಷ್ಟಪಡುತ್ತಿದ್ದರೆ, ಬಲಭೀಮನಾದ ಕರಿಯ ಮಾತ್ರ ಫಲಾರ್ಥನು ದೂರಕ್ಕೆ ಕೇಳವಂತೆ ಬೋರ್ಡ್ ಒತ್ತುತ್ತಿದ್ದನಂತೆ. ನೀರು ಪಾತಾಳಕ್ಕಿಂದಿರುವುದು ಅಂತರ್ಜಾಲ ಕ್ಷೇಣಿಸುತ್ತಿದ್ದುದನ್ನು ದ್ವಾರಿಸಿದೆ.

ಸ್ವಾರಸ್ಯ: ಕರಿಯನ ಶಕ್ತಿ, ಉರಿನ ಬವಣ ಮನೋಜ್ಞವಾಗಿ ಇಲ್ಲಿ ಚಿತ್ರಿತವಾಗಿದೆ.

ಇ) "ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಗೈಯಲ್ಲಿದೆ"

ಆಯ್ದು: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ' ಉಪಸಂಪಾದಕ ಚ.ಹ.ರಘುನಾಥ ಅವರ ರಾಗಿಮುದ್ದೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ರಾಗಿಮುದ್ದೆ ಮಾಡಿದ ನಂತರ ಮಡಕೆಯಲ್ಲಿ ಮುದ್ದೆಯ ಅಂಟಿನ ಸಣ್ಣದೊಂದು ಹೊರೆ ಉಳಿಯುತ್ತದೆ. ಅದುವೇ ಸೀಕು. ಸೀಕು ಮಾತ್ರ ತುಂಬಾ ರುವಿಕರ. ಒಣಿದ ಸೀಕು

ಕುರುಂಕುರುಂ ಹಷ್ಟುಳದಂತೆ ಸ್ವಾದಿಸ್ತು. ಬಾಲ್ಯದಲ್ಲಿ ಅಮೃತ ಬಿಡಿಸಿ ಒಲೇಗುಂಡಿನ ಮೇಲಿಟ್ಟು ಸೀಕನ್ನು ಚೆಪ್ಪಿರಿಸಿದ ರುಚಿ ಇನ್ನೂ ನಾಲಗೆಯಲ್ಲಿದೆ ಎಂದು ಲೇಖಕರು ಹೇಳುತ್ತಾರೆ.. ಸ್ವಾರಸ್ಯ:ಲೇಖಕರು ತಮ್ಮ ಬಾಲ್ಯದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತ ಒಂದು ಸುಂದರ ಚಿತ್ರಣ ನೀಡಿದ್ದಾರೆ.

ಈ) "ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು."

ಆಯ್ದು: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ'ಯ ಉಪಸಂಪಾದಕ ಜ.ಹ ರಘುನಾಥ ಅವರ 'ರಾಗಿಮುದ್ದೆ' ಎಂಬ ಗದ್ಯಭಾಗದಿಂದ ಆರಿಸಿಕೊಳ್ಳುತ್ತಾಗಿದೆ.

ಸಂದರ್ಭ: ಮುದ್ದೆ ಮಾಡುವ ಕೆಲಸ ಮೇಲೊಳ್ಳಿಟಕ್ಕೆ ಸುಲಭದ್ದಾಗಿ ಕಂಡರೂ ಅದು ಅನುಭವವನ್ನುಬೇಡುವ ಕೆಲಸ. ಗಂಟಾಗದಂತೆ, ಪೇಡುಸಾಗದಂತೆ, ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು. ಹಬೆಯಾಡುವ ಮುದ್ದೆಯನ್ನು ಒದ್ದೆ ಕೈ ಮಾಡಿಕೊಂಡು ಉಂಡೆಗಟ್ಟುವುದಕ್ಕೂ ಕೌಶಲ್ಯ ಇರಬೇಕು ಎಂದು ಲೇಖಕರು ಬರೆಯುತ್ತಾರೆ.

ಸ್ವಾರಸ್ಯ: ರಾಗಿಮುದ್ದೆ ಮಾಡುವುದಲಿರಲ್ಲಿನ ಕಲಾತ್ಮಕತೆಯನ್ನು ಲೇಖಕರು ಸ್ವಾರಸ್ಯವಾಗಿ ಹೇಳಿದ್ದಾರೆ.

ಉ) "ಸಂದು ಹೋದ ಜೀವನ ಶೈಲಿಯೊಂದರ ಮೇಲುಕು"

ಆಯ್ದು: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ'ಯ ಉಪಸಂಪಾದಕ ಜ.ಹ.ರಘುನಾಥ ಅವರ 'ರಾಗಿಮುದ್ದೆ' ಎಂಬ ಗದ್ಯಭಾಗದಿಂದ ಆರಿಸಿಕೊಳ್ಳುತ್ತಾಗಿದೆ.

ಸಂದರ್ಭ: ಲೇಖಕರ ತಾತನದೊಡ್ಡಿಯಂತಹ ಮನೆಯಲ್ಲಿ ಹತ್ತಾರು ಮಂದಿಗೆ ದೊಡ್ಡ ಬಾನಿಯೊಂದರಲ್ಲಿ ಮುದ್ದೆ ಮಾಡುತ್ತಿದ್ದ ದಿನಗಳ ಕತೆಯನ್ನು ಅವರು ತಮ್ಮ ಅಮೃತ ಬಾಯಲ್ಲೇ ಕೇಳಬೇಕು ಎನ್ನುತ್ತಾರೆ. ಕೆಲವೊಮ್ಮೆ ಕೈಯಶಕ್ತಿ ಹೆಚ್ಚಾಗಿಯೋ? ಅಥವಾ ಮಡಕೆ ಹಳತಾಗಿಯೋ? ಕೋಲು ಬಾನಿಯ ತಳ ಭೇದಿಸಿ ಎಸೆರೆಲ್ಲ ಒಲೆಯ ಪಾಲಾಗಿಬಿಡುವುದು. ಆಗ ಆ ಹಿಟ್ಟಿನ ಕೋಲಲ್ಲೇ ಮಗಳ ಅಟ್ಟಾಡಿಸುವ ಅಜ್ಞಿಯ ಸಿಟ್ಟು ಕೇವಲ ಬರಿಯ ನೆನಪುಗಳಲ್ಲ, ಸಂದು ಹೋದ ಜೀವನ ಶೈಲಿಯೊಂದರ ಬದುಕು ಸ್ವಾರಸ್ಯ: ಹಿಂದಿನ ನಮ್ಮ ಹಳ್ಳಿಗಳು ಅಲ್ಲಿನ ಬದುಕು,ಜೀವನ ಶೈಲಿಯ ಸುಂದರ ಮೇಲುಕು ಇಲ್ಲಿದೆ.

ಉ) "ತುಟಿ ಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು"

ಆಯ್ದು: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ'ಯ ಉಪಸಂಪಾದಕ ಜ.ಹ.ರಘುನಾಥ ಅವರ 'ರಾಗಿಮುದ್ದೆ' ಎಂಬ ಗದ್ಯಭಾಗದಿಂದ ಆರಿಸಿಕೊಳ್ಳುತ್ತಾಗಿದೆ.

ಸಂದರ್ಭ: ೧೦೦೯ ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವಕರ್ಮ ಘುಟ್ ಬಾಲ್ ಪಂದ್ಯಾವಳಿ ಸಮಯದಲ್ಲಿ ಕ್ರೀಡಾಂಗಣದ ಕಚೇರಿ ಕ್ಯಾಂಟಿನ್ ನಲ್ಲಿ ವಾರಕ್ಕೆ ಏರಡು ದಿನ ಮುದ್ದೆ ಮಾಡುವ ನಿಣಾಯ ಜಾರಿಗೆ ಬಂದಿತು. ಕ್ಯಾಂಟಿನ್ ನ ಮೇನು ಫಲಕದಲ್ಲಿ "ರಾಗಿಬಾಲ್"

ಹೇಸರು ಸೇರ್ವಡೆಯಾಗಿತ್ತು. ಈ ಬಾಲ್ ಗಳನ್ನು ತಟ್ಟೆಯಲ್ಲಿ ಟ್ರೈಕ್‌ಕೊಂಡು ತುಟಿಬಣ್ಣ ಕೆಡದಂತೆ ಜಮಚೆಯಲ್ಲಿ ತಿನ್ನುವ ಚೆಲುವೆಯರು, ಇಡೀ ಮುದ್ದೆಯನ್ನು ಒಮ್ಮೆ ಕಚ್ಚಿ ತಿನ್ನುವ ಜನ್ಮಿಗರ ಕಾರಣದಿಂದಾಗಿ ಕ್ಯಾಂಟಿನ್ ರಸಾಯನ ಸನ್ನಿವೇಶಗಳ ರಂಗಸ್ಥಳವಾಗಿತಂತೆ!

ಸ್ವಾರಸ್ಯ: ರಾಗಿಮುದ್ದೆಯ ಪ್ರಸಿದ್ಧ ಹಾಗೂ ಕ್ರಮ ಗೋತ್ತಿಲ್ಲದ ಕಡೆ ಯಾರೇ ಆಗಲಿ ಅನುಭವಿಸುವ ಸನ್ನಿವೇಶ ಇಲ್ಲಿ ಜಿತ್ತಿತವಾಗಿದೆ.

ಖ) "ಅದು ಪದಗಳಿಗೆ ನಿಲುಕದ ರಸಾನುಭವ"

ಅಯ್ಯಿ: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ'ಯ ಉಪಸಂಪಾದಕ ಚ.ಹ.ರಘುನಾಥ ಅವರ 'ರಾಗಿಮುದ್ದೆ' ಎಂಬ ಗದ್ಯಭಾಗದಿಂದ ಆರಿಸಿಕೊಳ್ಳುತ್ತಾಗಿದೆ.

ಸಂದರ್ಭ: ಮುದ್ದೆ ಯಾವ ಎಸರಿನೊಂದಿಗೂ ಹೊಂದಿಕೊಳ್ಳುತ್ತದೆ. ಯಾವ ಎಸರೂ ಇಲ್ಲದಿದ್ದಾಗ ಕೊನೆಗೆ ನೀರು ಮಜ್ಜಿಗೆಯಿದ್ದರೂ ಸಾಕು. ಮಜ್ಜಿಗೆಯಲ್ಲಿ ಮುದ್ದೆಯನ್ನು ಕಡರಿ ಕುಡಿಯುವ ಸುಖ ಉಪ್ಪು ವೇಣಿಸಿನಕಾಲಿಗೆ ಗೊಜ್ಜಿನೊಂದಿಗೆ ಮುದ್ದೆಯನ್ನು ವೆದ್ದಿ ವೆಲ್ಲವ ಅನಂದವನ್ನು ಅನುಭವಿಸಿದವರೇ ಬಲ್ಲರು. ಅದು ಪದಗಳಿಗೆ ನಿಲುಕದ ರಸಾನುಭವ ಎಂದು ಲೇಖರು ಬರೆಯುತ್ತಾರೆ.

ಸ್ವಾರಸ್ಯ: ಮುದ್ದೆಯ ರಚ, ಅದರ ಮಹಿಮೆಯನ್ನು ಲೇಖರು ಅನುಭವಿಸಿ ಬರೆದಿರುವದನ್ನು ನಾವಿಲ್ಲಿ ಕಾಣಬಹುದು.

ಇ) "ನನ್ನ ದೇಹದ ಮೇಲೆ ಒಂದು ಮುಟ್ಟಿ ರಾಗಿ ಸುರಿಯಿರಿ"

ಅಯ್ಯಿ: ಪ್ರಸ್ತುತ ವಾಕ್ಯವನ್ನು 'ಪ್ರಜಾವಾಣಿ' ಯ ಉಪಸಂಪಾದಕ ಚ.ಹ.ರಘುನಾಥ ಅವರ 'ರಾಗಿಮುದ್ದೆ' ಎಂಬ ಗದ್ಯಭಾಗದಿಂದ ಆರಿಸಿಕೊಳ್ಳುತ್ತಾಗಿದೆ.

ಸಂದರ್ಭ: 'ರಾಗಿಲಕ್ಷ್ಮಣಯ್ಯ' ಎಂದೇ ಹೇಸರಾದ ಡಾ.ಸಿ.ಹೆಚ್. ಲಕ್ಷ್ಮಣಯ್ಯನವರು ಕನಾಟಕದಲ್ಲಿ ರಾಗಿ ಕ್ರಾಂತಿಗೆ ಕಾರಣರಾದವರು. ಅನಾರೋಗ್ಯ ಹೀಡಿತರಾಗಿದ್ದಾಗಲೂ ರಾಗಿ ಧ್ಯಾನವನ್ನು ಅವರು ಮರೆಯೆಲ್ಲ. ಅವರನ್ನು ಸೂಕ್ಷ್ಮ ಶಸ್ತ್ರಚಿಕಿತ್ಸೆಯೊಂದಕ್ಕೆ ಒಳಪಡಿಸಬೇಕಾಯಿತು. 'ಅಂತ್ಯಸಂಸ್ಫಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಟ್ಟಿ ರಾಗಿ

'ಸುರಿಯಿರಿ' ಎಂಬುವುದು ಅವರು ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದ ಕೊನೆಯ ಆಸೆಯಾಗಿತ್ತು.

ಸ್ವಾರಸ್ಯ: ರಾಗಿ ಲಕ್ಷ್ಮಣಯ್ಯನವರ ರಾಗಿ ಪ್ರೀತಿಯನ್ನು ನಾವಿಲ್ಲಿ ಕಾಣಬಹುದಾಗಿದೆ.

ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ:

ಅ) ಗ್ರಾಮದ ಅಧಿದೇವತೆ ಯಾರು?

* ಗ್ರಾಮದ ಅಧಿದೇವತೆ ನಾಗಮ್ಯ.

ಆ) ಕಣ್ಣಗಳಲ್ಲಿ ಯಾವುದರ ಸಾಲು ಜಿತ್ತಿಗಳು ಮೂಡಿಕೊಂಡವು?

* ಕಣ್ಣಗಳಲ್ಲಿ ರಾಗಿಮುದ್ದೆಯ ನಾಲು ನಾಲು ಜಿತ್ತಂಗಳು ಮೂಡಿಕೊಂಡವು.

ಇ) ಹೋಟೆಲಿನಲ್ಲಿ ಕರಿಯ ಏನು ಕೆಲಸ ಮಾಡುತ್ತಿದ್ದನು?

* ಹೋಟೆಲಿನಲ್ಲಿ ಕರಿಯ ಕನಮುಸುರೆ ಕೆಲಸ ಮಾಡುತ್ತಿದ್ದನು.

ಈ) ಉರಿನ ನೀರು ಎಲ್ಲಿ ನೆಲೆಸಿಂತ್ತು?

* ಉರಿನ ನೀರು ಪಾತಾಳದಲ್ಲಿ ನೆಲೆ ಸಿಂತ್ತು.

ಉ) ನೀರಿಗಾಗಿ ಕರಿಯ ಏನು ತರುತ್ತದ್ದು?

* ನೀರಿಗಾಗಿ ಕರಿಯ ದೊಡ್ಡದೊಂದು ಬಾನಿಯನ್ನು ತರುತ್ತಿದ್ದು.

ಉ) ಬಡಮಕ್ಕಳ ಪಾಲಿಗೆ ಚಾಕಲೇಟ್ ಯಾವುದು?

* ಬಡಮಕ್ಕಳ ಪಾಲಿಗೆ ರಾಗಿಮುದ್ದೆಯ ಸೀಕು ಚಾಕಲೇಟ್.

ಇ) ರಾಗಿಗೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆ?

*ರಾಗಿಗೆ ನಾಲ್ಕುಸಾವಿರ ವರ್ಷದ ಇತಿಹಾಸವಿದೆ.

ಎ) ರಾಗಿಯಲ್ಲಿನ ಸ್ಪೃಹಸ್ಪಲ್ಪವೇ ಬಿಡುಗಡೆಯಾಗುವ ಅಂಶ ಯಾವುದು?

* ರಾಗಿಯಲ್ಲಿನ ಸ್ಪೃಹಸ್ಪಲ್ಪವೇ ಬಿಡುಗಡೆಯಾಗುವ ಅಂಶ ಕಾಬೋರ್ಹೈಡ್ರೇಟ್.

ಏ) ಅಕ್ಕಿ, ಗೋಧಿಗೆ ಹೋಲಿಸಿದರೆ ರಾಗಿ ಎಷ್ಟು ಪಟ್ಟುಹೆಚ್ಚು ಹೊಷ್ಟಿಕ್ಕಬಾಗಿದೆ?

* ಅಕ್ಕಿ, ಗೋಧಿಗೆ ಹೋಲಿಸಿದರೆ ರಾಗಿ ಎಂಟ್ಟುತ್ತು ಪಟ್ಟು ಹೆಚ್ಚು ಹೊಷ್ಟಿಕ್ಕಬಾಗಿದೆ.

ಒ) ಡಾಂಸ್.ಹೆಚ್. ಲಕ್ಷ್ಮಣಯ್ಯನವರು ತಮ್ಮ ಪತ್ನಿಯ ಬಳಿ ಹೇಳಿಕೊಂಡ ಕೊನೆಯ ಆನೆ ಯಾವುದು?

* 'ಅಂತ್ಯಸಂಸ್ಥಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ' ಎಂಬುವುದು ಡಾಂಸ್. ಹೆಚ್. ಲಕ್ಷ್ಮಣಯ್ಯನವರು ತಮ್ಮ ಪತ್ನಿಗೆ ಹೇಳಿಕೊಂಡ ಕೊನೆಯ ಆನೆ.

ಓ) ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

ಅ) ಲೇಖಕರು ಹಾಗ್ನೆ ಅವರ ಅಣ್ಣನ ನಾಲಗೆಯ ಮೇಲೆ ನೀರೂರಲು ಕಾರಣವೇನು?

* ದೇಗುಲಕ್ಕೆ ಹೋಂದಿಕೊಂಡಿದ್ದ ಒಂದು ಕಟ್ಟಡ ನಿರ್ಮಾಣಕ್ಕೆ ಬಂದಿದ್ದ ಶ್ರಮಿಕರ ಗುಂಪು ಮರದ ನೆರಳಿನಲ್ಲಿ ಬುತ್ತಿಗೆ ಮುಗಿಬಿದ್ದಿತ್ತು. ಮುದ್ದೆಯನ್ನು ಮುರಿಯುತ್ತ ಸಾರಿನಲ್ಲಿ

ಹೊರಳಿಸುತ್ತ ಅವರು ನುಂಗುತ್ತಿದ್ದರೆ ಇತ್ತು ಲೇಖಕರು ಹಾಗೂ ಅವರ ಅಣ್ಣನ ನಾಲಗೆಯ ಮೇಲೆ ನೀರೋಡೆದಿತ್ತು.

ಆ) ನಮ್ಮ ಯಾವ ಜಿಲ್ಲೆಗಳು ರಾಗಿಯ ಕಣಜವಾಗಿದೆ.

* ನಮ್ಮ ರಾಜ್ಯದ ಮಂಡ್ಯ, ಮೈಸೂರು, ತುಮಕೂರು, ಕೋಲಾರ ಜಿಲ್ಲೆಗಳು ರಾಗಿಯ ಕಣಜಗಳಿಗೆ.

ಇ) ರಾಗಿಬೀಸುವ ಕಲ್ಲನ್ನ ಕುರಿತ ಜನಪದ ಹೆಣ್ಣುಮಗಳ ಪ್ರಾರ್ಥನೆ ಯಾವುದು?

* 'ಕಲ್ಲಮ್ಮ ಮಾತಾಯಿ ಹೆಲ್ಲಮ್ಮ ರಾಗಿಯ ಜಲ್ಲಜಲ್ಲನೆ ಉದುರಮ್ಮ' ಎಂಬುದು ರಾಗಿಬೀಸುವ ಕಲ್ಲನ್ನ ಕುರಿತು ಜನಪದ ಹೆಣ್ಣುಮಗಳ ಪ್ರಾರ್ಥನೆ.

ಈ) ಮುದ್ದೆ ಮಾಡಲು ಬೇಕಾದ ಕೌಶಲ್ಯವೇನು?

* ಹಬೆಯಾಡುವ ಮುದ್ದೆಯನ್ನ ಕೃಂಭದ್ದೆ ಮಾಡಿಕೊಂಡು ಉಂಡಿಗಟ್ಟಿಪ್ಪದಕ್ಕೆ ಕೌಶಲ್ಯ ಬೇಕು. ಅಲ್ಲದೇ ಮುದ್ದೆ ಗಂಟಾಗದಂತೆ, ಪೆಡುಸಾಗದಂತೆ, ಮುದ್ದೆ ಮಾಡಲಿಕ್ಕೆ ಪಳಗಿದ ಕೃಂಭೇ ಆಗಬೇಕು.

ಉ) ಲೇಖಕರ ಪ್ರಕಾರ ದುಡಿವ ಜನಕ್ಕೆ ಯಾವ ರೀತಿಯ ಮುದ್ದೆ ಇರಬೇಕು?

* ದುಡಿವ ಜನಕ್ಕೆ ಗೋಡೆಗೆಸೆದರೆ ಷುಟ್ಟಿಯುವ ಚೆಂಡಿನಂಥ ಗಟ್ಟಿ ಮುದ್ದೆಯೇ ಇರಬೇಕು.

ಉಂಟಾವ ಕಾರಣದಿಂದ ಕ್ಷಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು?

* ರಾಗಿಬಾಲ್ ಗಳನ್ನ ತಟ್ಟಿಯಲ್ಲಿ ಇಟ್ಟುಕೊಂಡು ತುಟ್ಟಿಬಣ್ಣ ಕೆಡದಂತೆ ಚೆಮಚೆಯಲ್ಲಿ ತಿನ್ನುವ ಚೆಲುವೆಯರು, ಇಡೀ ಮುದ್ದೆಯನ್ನ ಒಮ್ಮೆಗೇ ಎತ್ತಿಕೊಂಡು ಕಚ್ಚಿ ತಿನ್ನುವ ಚೆನ್ನಿಗರ ಕಾರಣದಿಂದ ಕ್ಷಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು.

ಇ) ರಾಗಿಯಲ್ಲಿ ಯಾವ ರೋಗಗಳನ್ನ ತಡೆಯಬಲ್ಲ ಗುಣವಿದೆ?

* ರಾಗಿಯಲ್ಲಿ ಹೃದಯದ ಬೇನೆ ಹಾಗೂ ಕ್ಷಾನ್ನರ್ ತಡೆಗಟ್ಟಬಲ್ಲ ಜೈಷಧೀಯ ಗುಣಗಳಿವೆ. ತೆಳ್ಳಿಗಾಗಬೇಕೆನ್ನುವವರು, ಮಧುಮೇಹಿಗಳು ರಾಗಿಯನ್ನ ಸೇವಿಸಬೇಕು.

ಎ) ಮುದ್ದೆಯ ಕುರಿತು ಕೋಮಲಾಂಗಿಯರಿಗೆ ಇರುವ ಹೆದರಿಕೆ ಯಾವುದು?

* ಮುದ್ದೆಯ ಬಣ್ಣ ತಮ್ಮ ಮೈಬಣ್ಣವನ್ನ ಕಂದಿಸುತ್ತದೆ ಎಂಬ ಹೆದರಿಕೆ ಕೋಮಲಾಂಗಿಯರಿಗೆ ಇದೆ.

ಉ) ಏದಾರು ವಾಕ್ಯಗಳಲ್ಲಿ ಉತ್ತರಿಸಿ:

ಅ) ಹಳ್ಳಿಯ ಜನ ಕೈಯಲೇ ಮುದೆ ತಿನ್ನುವ ಜಿತ್ತಣವನ್ನು ವಿವರಿಸಿ?

* ಹೊಲದ ಬದಿಯ ಬೃಹತ್ ಮರ. ಆ ಮರದ ನೆರಳಲ್ಲಿ ಮನೆಯೋಡತಿ ನೆತ್ತಿಯ ಮೇಲೆ ಹೊತ್ತು ತಂದ ಬುತ್ತಿ ಬಿಚ್ಚಿದ್ದಾಳೆ. ಮಧ್ಯಾಹ್ನದ ಉಟಕ್ಕೆ ಗುಂಪುಗೂಡಿದ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರಾಗಿ ಮುದ್ದೆ. ರಾಗಿಮುದ್ದೆಯನ್ನು ಅದುಮುತ್ತ ಇಡೀ ಮುದ್ದೆಯನ್ನೇ ಬಟ್ಟಲಿನಾಕಾರಕ್ಕೆ ಬದಲಿಸುತ್ತಾರೆ. ಆ ಮುದ್ದೆ ಗುಂಡಿಯಲ್ಲಿ ಸಾರನೊಷ್ಟೇ ಗೊಜ್ಜನೊಷ್ಟೇ ತುಂಬಿಸಿಕೊಂಡು ಎಡ ಅಂಗ್ರೆ ಗುಣಿಯಲ್ಲಿ ಪವಡಿಸಿದ ಮುದ್ದೆಯ ಮೇಲಾಫ್ ಗದಿಂದ ತುತ್ತತುತ್ತತ್ತಾಗಿ ಮುರಿಯುತ್ತಾ, ನುಂಗುತ್ತಾ ಇರುತ್ತಾರೆ. ಮುದ್ದೆ ಕರಗುವ ವೇಳೆಗಾಗಲೇ ಅಂಗ್ರೆಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷೇ! ಅದೇ ಹಳ್ಳಿಯ ಬದುಕು. ದುಡಿವ ಜನರ ಬದುಕು.

ಆ) ಕರಿಯನ ಜೀವನ ಹೇಗಿತ್ತು? ಜನರು ಆತನನ್ನು ಕಾಣುವ ರೀತಿಯನ್ನು ಲೇಖಕರು ಹೇಗೆ ವಿವರಿಸಿದ್ದಾರೆ?

* ಉರಿನ ಹೋಟೆಲೊಂದರಲ್ಲಿ ಕರಿಯ ಕನಮುಸುರೆ ಬಳಿಯುತ್ತಿದ್ದ. ನೋಡಲಿಕ್ಕೆ ಅವನು ದೊಡ್ಡದೊಂದು ರಾಗಿಮುದ್ದೆಯಂತೆಯೇ ಕಾಣುತ್ತಿದ್ದ. ನೋಡಲಿಕ್ಕೆ ಕಪ್ಪಗಿದ್ದದರಿಂದ ಕರಿಯ ಎನ್ನತ್ತಿದ್ದರು. ಈ ಬಲಭೀಮ ಬೋರ್ವೆಲ್ ಗೆ ನೀರಿಗಾಗಿ ಬರುತ್ತಿದ್ದ. ನೀರಿಗಾಗಿ ಎಲ್ಲರೂ ಪಾಲ್ಸ್‌ಕ್ರೆಟ್ ಬಿಂದಿಗೆ, ತಾಪ್ಯದ ಕೊಡತಾನಗಳನ್ನು ತಂದರೆ ಕರಿಯ ದೊಡ್ಡದೊಂದು ಬಾನಿಯನ್ನೇ ತರುತ್ತಿದ್ದ. ಬೋರ್ವೆಲ್‌ನ್ನು ಅವನು ಜೋರಾಗಿ ಜಗ್ಗುತ್ತಿದ್ದರೆ ಅದರ ಸದ್ದ ಘರ್ರಾಂಗು ದೂರ ಕೇಳುತ್ತಿತ್ತು. ಇವನ ಬಲ ಪ್ರಯೋಗಕ್ಕೆ ಬೋರ್ವೆಲ್ ಎಲ್ಲ ಮುರಿದು ಹೋಗುತ್ತದೋ, ಮುರಿದರೆ ಮೈಲು ದೂರದಿಂದ ನೀರು ಹೊತ್ತು ತರಬೇಕಾಗುತ್ತದೋ ಎನ್ನುವ ಭಯ. ಅವನ ಶಕ್ತಿಯ ಮೂಲ ಹೋಟೆಲ್ ನಲ್ಲಿ ಉಳಿಯುವ ಸೀಕು ಬಾಕುವೇ ಇರಬೇಕು ಎಂದು ಲೇಖಕರು ವಿವರಿಸಿದ್ದಾರೆ.

ಇ) ರಾಗಿಮುದ್ದೆಯನ್ನು ಕುರಿತು ಇರುವ ಹತ್ತಾರು ಮೆಚ್ಚುಗೆಯ, ನಂಬಿಕೆಯ ಮಾತುಗಳಾವುವು?

* ಕನ್ನಡ ನಾಡಿನ ಹಿಂದೆ 'ಕಂನಾಡ' ಎನ್ನುವ ವಿಶೇಷ, ಈ ಅನನ್ಯತೆ, ಕಾರಣವೇ ಈ ರಾಗಿ. ಗಟ್ಟಿತನ, ತಾಳಿಕೆ ಎಲ್ಲದರಲ್ಲಿ ಕನ್ನಡ ಜನಕ್ಕೆ ರಾಗಿ ಹತ್ತಿರ. ರಾಗಿಯ ಶೈಷ್ವತೆಯ ಕುರಿತು ಮರಂದರದಾಸರು 'ಯೋಗ್ಯ ರಾಗಿ ಭೋಗ್ಯ ರಾಗಿ' ಎಂದು ರಾಗಿಯ ಶೈಷ್ವತೆ ಎತ್ತಿ ಹಿಡಿದರು. ಕನಕದಾಸರು 'ರಾಮಧಾನ್ಯ ಚರಿತೆಯನ್ನು ರಚಿಸಿದರು. ಜನಪದರ ಪಾಲಿಗಂತೂ ರಾಗಿ ಹಾಗೂ ರಾಗಿ ಮುದ್ದೆ ಹೊರತುಪಡಿಸಿದ ಬದುಕಿಲ್ಲ. 'ಮುದ್ದೆ ನಿದ್ದೆಗೆ ಕೊರೆ ಮಾಡದಿರು ಶಿವನೆ' ಎನ್ನಿಂದು ಅವರ ಪ್ರಾರ್ಥನೆ. 'ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗಿಯಾ ಜಲ್ಲಜಲ್ಲನೆ ಉದುರಮ್ಮೆ' ಎನ್ನಿಂದು ಜನಪದ ಹೆಣ್ಣುಮಗಳ ಪ್ರಾರ್ಥನೆ. ಮುದ್ದೆ ಗಟ್ಟಿತನಕ್ಕೆ ಹೆಸರಾದುದು. 'ಹಿಟ್ಟು ತಿಂದು ಜಟ್ಟಿಯಾಗು', 'ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟಂ' ಎನ್ನಿಂದು ಅನುಭವದ ಮಾತು. ಒಟ್ಟಿನಲ್ಲಿ ರಾಗಿಮುದ್ದೆಯನ್ನು ಹೊರತುಪಡಿಸಿ ಕನ್ನಡ ಸಂಸ್ಕೃತಿಯ ಬಗ್ಗೆ ಮಾತನಾಡುವಬಂತಿಲ್ಲ.

ಈ) ರಾಗಿಮುದ್ದೆ ಯಾವ ಬಗೆಯ ಸಾರುಗಳ ಜೋತೆ ಸೇರಿ ಎಂತಹ ರಸಾನುಭವವನ್ನು ಸೃಷ್ಟಿಸುತ್ತದೆ? ವಿವರಿಸಿರಿ.

* ರಾಗಿ ಮುದ್ದೆಗೂ ಸೋಪ್ಪಿನ ಸಾರಿಗೂ ಹೇಳಿಮಾಡಿಸಿದ ಜೋತೆ. ಕಿವುಚಿದ ಸಾರು, ಸೋಪ್ಪು ಸಾರು, ಹಿತಕೆವರೆ, ಮೊಳಕೆಯೋಡೆ ಹುರುಳಿಕಾಳು ಸಾರು, ಉಪ್ಪು ಮೆಣಸಿನಕಾಯಿ ಗೊಜ್ಜು, ಕೋಳಿಸಾರು ಹೀಗೆ ಎಲ್ಲದರೊಂದಿಗೂ ರಾಗಿಹಿಟ್ಟು ಅನುರೂಪ ಜೋಡಿಯಾಗಬಲ್ಲದು.

ಯಾವುದು ಇಲ್ಲದಾಗ ನೀರು ಮಜ್ಜಿಗೆಯಾದರೂ ಸಾಕು. ಮಜ್ಜಿಗೆಯಲ್ಲಿ ಮುದ್ದೆಯನ್ನು ಕದರಿ ಕುಡಿಯುವ ಸುಖ, ಉಪ್ಪು ಮೆಣಸಿನಕಾಯಿ ಗೊಜ್ಜುನೊಂದಿಗೆ ಮುದ್ದೆಯನ್ನು ಮೆಡಿ ಮೆಲ್ಲುವ ಅನಂದವನ್ನು ಅನುಭವಿಸಿದವರೇ ಬಲ್ಲರು. ಅದು ಪದಗಳಿಗೆ ನಿಲುಕದ ರಸಾನುಭವ.

ಉ) ಡಾ. ಸಿ. ಹೆಚ್. ಲಕ್ಷ್ಮಣಯ್ಯರ ರಾಗಿ ಸಂಶೋಧನದೆ ಮತ್ತು ರಾಗಿ ಪ್ರೀತಿಯನ್ನು ವಿವರಿಸಿರಿ.

* ರಾಗಿ ಬಗ್ಗೆ ಮಾತನಾಡುವಾಗ ಕನ್ನಡನಾಡಿನ ರ್ಯಾತರ ನಡುವೆ 'ರಾಗಿ ಲಕ್ಷ್ಮಣಯ್ಯ' ಎಂದೇ ಹೇಸರಾದ ಡಾಃಸಿ. ಹೆಚ್. ಲಕ್ಷ್ಮಣಯ್ಯನವರ ಹೇಸರನ್ನು ನೆನಪಿಸಿಕೊಳ್ಳಲೇ ಬೇಕಾಗುತ್ತದೆ. ಇಳುವರಿ ಹಾಗೂ ಆರ್ಥಿಕವಾಗಿ ಅಷ್ಟೇನೂ ಲಾಭದಾಯಕವಲ್ಲದ ತಳಿಗಳನ್ನು ರ್ಯಾತರು ನೆಚ್ಚಿ ಕೊಂಡಿದ್ದಾಗ ಲಕ್ಷ್ಮಣಯ್ಯನವರು 'ಸಂಪರ್ಕ ಪದ್ದತಿ' ಎನ್ನುವ ತಮ್ಮ ನೂತನ ಪರಿಕಲ್ಪನೆಯ ಮೂಲಕ ಹೊಸ ತಳಿಗಳ ಅನ್ವೇಷಣೆಯಲ್ಲಿ ತೊಡಗಿಕೊಂಡರು. ಮೃಸೂರು ಹಾಗೂ ತಮಿಳುನಾಡಿನ ತಳಿಗಳನ್ನು ಬಳಸಿಕೊಂಡ ಪರಿನಾಮವಾಗಿ ದೊರೆತ ಯಶಸ್ವೀ ಕನಾರ್ಟಿಕದ ರಾಗಿ ಕ್ರಾಂತಿ.ವರ್ಷದ ಎಲ್ಲಾ ಅವಧಿಯಲ್ಲಿ ಬೇಳೆಯಬಹುದಾದ ಕಡಿಮೆ ಅವಧಿ, ಕಡಿಮೆ ನೀರಿನಲ್ಲಿ ಬೇಳೆಯುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದರು.

ಅನಾರೋಗ್ಯ ಪೀಡಿತರಾದಾಗಲೂ ಅವರು ರಾಗಿಧ್ಯಾನವನ್ನು ಮರೆಯಲಿಲ್ಲ. ಕೊನೇ ದಿನಗಳಲ್ಲಿ ಅವರು ಅತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಿಪಡಿಸಬೇಕಾಯಿತು. "ಚಿಕಿತ್ಸೆಯ ನಂತರ ನಾನು ರಾಗಿ ಸಂಶೋಧನೆಯಲ್ಲಿ ಮುಂದುವರಿಯಲು ಸಾಧ್ಯವಾಗುವುದಾದರೆ ಶಸ್ತ್ರಚಿಕಿತ್ಸೆ ಮಾಡಿ, ಇಲ್ಲದಿದ್ದರೆ ಸಾಯಲು ಬಿಡಿ" ಎಂದು ಕೇಳಿಕೊಂಡಿದ್ದರು. 'ಅಂತ್ಯಸಂಸ್ಥಾರಕ್ಕೆ ಮೊದಲು ತನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ' ಎಂಬುದು ಅವರ ಕೊನೆಯ ಆಸೆಯಾಗಿತ್ತು.